


ರಾಗಾಚೊ ದಾಗ್

ಕಾತರ್ತಾಂ, ಉಬೆಂ ಚಿರ್ತಾಂ, ಪೆಂಕಾಡ್ ಮೊಡ್ತಾಂ... ಭರ್ತಿಕ್ ಥೊಡೆ ಪೊಜ್ಜೆ ಸಬ್ಲ್... ಹೊ ರಾಗಾಚೊ ಆವ್ತಾರ್. ರಾಗ್ ಏಕ್ ಸ್ವಭಾವ್, ವಿಚಿತ್ರ್ ತಾಚೊ ಪ್ರಭಾವ್. ರಾಗಾಕ್ ವೇಳ್ ಘಡಿ ನಾ, ಆರಂಭ್ ಅಂತ್ಯ್ ನಾ. ಥೊಡ್ಯಾಂಕ್ ರಾಗ್ ವಿರಳ್ ಆನಿ ಸಬಾರಾಂಕ್ ತೊ ಧಾರಾಳ್. ಥೊಡ್ಯಾಂಕ್ ತೊ ಸವ್ಯಾಸ್, ಭೋವ್ ಥೊಡ್ಯಾಂಕ್ ಏಕ್ ಅವ್ಯಾಸ್. ವಿಪ್ರೀತ್ ರಾಗ್ ಜಳ್ಚ್ಯಾ ಕೆಂಡಾ ಬರಿಂ ವೆಗಿಂ ಪೆಟಾ; ಉಚಾಂಬಳ್ ಜಾಲ್ಲ್ಯಾ ದರ್ಯಾ ಬರಿಂ ಕಾಂಪ್ತಾ; ಜಗ್ಣಾಣ್ಯಾ ಉಪ್ರಾಂತ್ ಯೆಂವ್ಚ್ಯಾ ಘಡ್ಗಡ್ಯಾಬರಿಂ ಥರ್ಥರ್ತಾ; ರಾಗಾಚೆಂ ಉಗಮ್ ವಿಚಿತ್ರ್. ಭಾವನಾಂ ಉದ್ರೇಕ್ ಜಾಲ್ಯಾರ್, ಮ್ಹಜಿಂ ಚಿಂತ್ನಾಂ ಆನಿ ಭೊಗ್ಲಾಂ ಹೆರಾಂ ಥಂಯ್ ತಾಳ್ ಪಡಾನಾತ್ಲ್ಯಾರ್, ಮ್ಹಜ್ಯೆ ಖುಶೆ ಪರ್ಮಾಣೆ ಕಸಲೆಂಚ್ ಚಲಾನಾತ್ಲ್ಯಾರ್ ರಾಗ್ ಆಪ್ಲೆಂ ಪ್ರದರ್ಶನ್ ಕರ್ತಾ."

ರಾಗಾಚೊ ಪರಿಣಾಮ್ ವಿಶಿಷ್ಟ್. ಭುರ್ಗ್ಯಾಚ್ಯಾ ಹಾತಾಂತ್ಲೆಂ ಕಿಶೆಯ್ ಗ್ರಾಶಿಲ್ಯಾರ್ ಕಿಂಕ್ರಾಟೊ, ಹಟ್, ರಡ್ಡೆಂ ಸಾಮಾನ್ಯ್. ಹೊ ರಾಗ್ ತಾತ್ಕಾಲಿಕ್. ಪುಣ್ ವ್ಹಡಾಂಕ್ ರಾಗ್ ಆಯ್ಲ್ಯಾರ್ ತಾಂಚಿ ಸಮ್ಜಣಿ ಉಣಿ ಜಾತಾ. ಆಪ್ಲೆಂ ನಿಯಂತ್ರಣ್ ಚುಕ್ತಾ ಆನಿ ಸಕ್ತೆಚೊ, ತಾಳ್ಯಾಚೊ ಸ್ಪರ್ಧೊ ಪ್ರಾರಂಭ್ ಜಾತಾ. ಥೊಡ್ಯಾಚ್ ಮಿನುಟಾಚ್ಯಾ ರಾಗಾನ್ ಕಿತ್ತಿಶಿಂ ಕುಟ್ಮಾಂ ಭೆಸಾಂ ಜಾಲ್ಯಾಂತ್, ಕಾಜಾರಿ ಚೊಡಿಂ ಕೊರ್ತಾಕ್ ಪಾವ್ಲ್ಯಾಂತ್, ಉಲೊವ್ಣೆಂ ಬಂಧ್ ಪಡ್ಲಾಂ, ಸಂಬಂಧ್ ತುಟ್ಯಾ, ಕುಟ್ಮಾದಾರಾಂ ಮಧೆಂಚ್ ಪರ್ಕಿ ಮನೋಭಾವ್ ಉಬ್ಜಲಾ.

ಕವಿ ಬಸವಣ್ಣ ಮ್ಹಣ್ತಾ: 'ಮನೆಯೊಳಗಿನ ಕಿಚ್ಚಿ ಮನೆಯನ್ನು ಸುಡುವಂತೆ, ತನ್ನಲ್ಲಿ ಹುಟ್ಟಿದ ಕೋಪ ತನ್ನನ್ನೇ ಸುಡದೆ ಬಿಡದು.' ರಾಗ್ ಪಯ್ಲಿಂ ಆಪ್ಲಾಕ್‌ಚ್ ವಿದ್ಯಾಳ್ ಕರ್ತಾ. ಕರಿಣ್ ರಾಗ್ ದೈಹಿಕ್ ಆನಿ ಮಾನಸಿಕ್ ಭಲಾಯ್ಕೆ ವಯ್ತಿ ಪ್ರಭಾವ್ ಹಾಡ್ತಾ. ಕಾಳ್ಜಾಂತ್ ಅಸಮಾಧಾನ್, ಅಸಂತುಷ್ಟ್, ಅಂತಸ್ಕರ್ನ್ ಕಾಂತವ್ಣ್ ಉಬ್ಜತಾ. ಹೆಂ ಸರ್ವ್ ವೈಯುಕ್ತಿಕ್ ಜಿಣ್ಯೆಚೆರ್ ನಾನಾ ಥರಾಂಚೊ ಪರಿಣಾಮ್ ಹಾಡ್ತಾ. ಜರ್ತರ್ ಆಮ್ಚೊ ರಾಗ್ ಸೊಸ್ಲಿಕ್‌ಯೆನ್, ಮೊಗಾನ್ ಆನಿ ರಾಜಿ

ಸಂಧಾನಾಂತ್ ಬದಲ್ತಾ, ತವಳ್ ಆಮ್ಚ್ಯಾ ಕಾಳ್ಜಾಂತ್ ಆನಿ ಮತಿಂತ್ ಧಾದೊಸ್ಕಾಯ್, ತೃಪ್ತಿ ರಾಜ್ ಕರ್ತಾ.



ರೆವ್ಣಾಂತ್ಲೊ ಉದ್ಯಾ ವ್ಹಾಟೊ
5
ಫ್ರಾದ್ ಅನಿಲ್ ಡಿಕೋನ್ರಾ,
ನಿರ್ಮಾಣ್

ರಾಗ್-ಸೊಸ್ಲಿಕ್‌ಯೆನ್:

ಸೊಸ್ಲಿಕ್‌ಯೆನ್ ಮ್ಹಳ್ಯಾರ್ ರಾಗ್ ಗಿಳ್ಚೆಂ ನ್ಹಯ್ ಬಗರ್ ಶಾಂತ್ ಸ್ವಭಾವಾನ್, ಥಂಡ್ ಮನಾನ್, ವ್ಹಡ್ ಸಮ್ಜಣೆನ್ ರಾಗಾಕ್ ಫುಡ್ ಕರ್ಚೆಂ. 'ಮ್ಹಾಕಾ ರಾಗ್ ಆಯ್ಲಾ' ಮ್ಹಣ್ ಸಮ್ಜುಂಚಿಂ ಆನಿ ಆಪ್ಲಾಕ್ ನಿಯಂತ್ರಣಾರ್ ದವರ್ಚೆಂ. ನಿರಂತರ್ ಅಭ್ಯಾಸಾ ಧ್ಯಾರಿಂ ಹೆಂ ಸಾಧ್ಯ್.

ರಾಗ್-ಮೋಗ್:

(ರಾಗ್+ರಾಗ್=ವಾಗ್; ರಾಗ್-ರಾಗ್=ಮೋಗ್) ಜರ್ ತರ್ ರಾಗ್ ಜೂನ್ ಜಾತಾ ಆನಿ ಭೊಗ್ಣಾಣ್ಯಾಕ್ ಇಡೆಂ ದಿನಾ ತೊ ರಾಗ್ ಹಗೊ, ಜಿಡ್ನ್, ದ್ವೇಷ್, ಮೊಸ್ರಾಂತ್ ಬದಲ್ತಾ.

ರಾಗ್-ರಾಜಿ:

ಚೊಕ್ ಒಳ್ಳುನ್, ಭೊಗ್ಣಾಣೆಂ ವಿಚಾರ್ಚೆಂ ವಾ ರಾಜಿ ಕರ್ಚೆಂ, ಸ್ವಾಭಿಮಾನ್ ವ್ಯಕ್ತಿಚೆಂ ಲಕ್ಷಣ್ ಜಾವ್ನಾಸಾ. ಅಸಲ್ಯಾ ಸ್ವಭಾವಾ ಧ್ಯಾರಿಂ ಸಂತೊಸ್, ತೃಪ್ತಿ, ಸಮಾಧಾನ್ ಲಾಬ್ತಾ. ಜಿವಿತ್ ಸುಫಳ್ ಜಾತಾ.

ರಾಗಾಚ್ಯಾ ಘಾಸಾಂತ್ ಸಾಂಪೊಡ್ಣೆ ಕಷ್ಟಾಂಚ್ಯಾ ರೆವ್ಣಾ ಥಾವ್ನ್ ರಾಜಿ, ಮೋಗ್, ಭೊಗ್ಣಾಣ್ಯಾಕ್ ಪ್ರೇರಿತ್ ಕರ್ಚ್ಯಾ ಉದ್ಯಾ ವ್ಹಾಟ್ಯಾ ಸಮೋರ್ ಪಯ್ಲೆಂ ಕರ್ಯಾಂ.



ವಿಸ್ತರಣೆ

ಉದಾಸ್ ಜಾವ್ನ್ ಗೊಂದೊಳಾಂತ್ ಪಡೊನ್ ಬೆಜಾರಾಯ್ ಭೊಗ್ತಾಯ್ ತರ್ ಖಿಂತ್ ಕರಿನಾಕಾ, ಆರ್ಸ್ಯಾ ಮುಕಾರ್ ವಚ್... ತುಕಾಚ್ ಕಳ್ತೆಂ ತುಜೆ ಸಮಸ್ಲೆ ಪರಿಹಾರ್ ಕರ್ತಲೊ ಸಾರ್ಕೊ ವ್ಯಕ್ತಿ ಕೋಣ್ ಮ್ಹಣ್.

ಸೆವಕ್ ಮೆಣೆಚ್ ಸರ್ವಿಣ್

ಹಾಸೊನ್ ಜಿಂಪಿ

ಮಿತ್ರ್, ಮಿತ್ರಾಕಡೆ: ಸಂಸಾರ್ ರಿತೊ ಜಾಲಾ ಮ್ಹಣ್ ಭೊಗ್ತಾನಾ; ಭೊಂವಾರಿ ಕಾಳೊಕ್ ಭರ್ಲ್ಯಾ ಮ್ಹಣ್ ಭೊಗಾಪ್ ಯೆತಾನಾ; ಯೆವ್ನ್ ಮ್ಹಜೊ ಹಾತ್ ಧರ್; ಹಾಂವ್ ತುಕಾ ದೊಳ್ಕಾಂಚ್ಯಾ ದಾಕ್ಟೆರಾಕಡೆ ಆಪೊವ್ನ್ ವ್ಹರ್ತಾಂ.

ಸೆವಕ್ ಹಾಸೊ

